

ಎಚ್‌ಡಿಎಫ್‌ಸಿ ಬ್ಯಾಂಕಿನ ಎಫ್‌ಡಿ- ಬಡ್ಡಿ ಲೆಕ್ಕ ಹಾಕುವ ಪದ್ಧತಿ

ಒಂದು ವರ್ಷದಲ್ಲಿ ನೈಜ ದಿನಗಳ ಸಂಖ್ಯೆಯನ್ನಾಧರಿಸಿ ನಾವು ಬಡ್ಡಿಯನ್ನು ಲೆಕ್ಕ ಹಾಕುತ್ತೇವೆ. ಒಂದು ವೇಳೆ ರೇವಣಿಯು ಅಧಿಕ ಮತ್ತು ಅಧಿಕವಲ್ಲದ ವರ್ಷದಲ್ಲಿ ಹಂಚಿ ಹೋಗಿದ್ದರೆ, ಬಡ್ಡಿಯನ್ನು ದಿನಗಳ ಸಂಖ್ಯೆಯನ್ನಾಧರಿಸಿ ಲೆಕ್ಕ ಹಾಕಲಾಗುವುದು ಅಂದರೆ, ಅಧಿಕ ವರ್ಷದಲ್ಲಿ 366 ದಿನಗಳು ಮತ್ತು ಅಧಿಕವಲ್ಲದ ವರ್ಷದಲ್ಲಿ 365 ದಿನಗಳೆಂದು.

ಉದಾಹರಣೆ:

ವರ್ಷದಲ್ಲಿ ದಿನಗಳ ಸಂಖ್ಯೆ 365	ವರ್ಷದಲ್ಲಿ ದಿನಗಳ ಸಂಖ್ಯೆ 366 (ಲೀಪ್ ಇಯರ್)
ಎಫ್‌ಡಿ ಅಸಲು - 100,000	ಎಫ್‌ಡಿ ಅಸಲು - 100,000
ಎಫ್‌ಡಿ ಇಟ್ಟ ದಿನಾಂಕ - 01-01-2010	ಎಫ್‌ಡಿ ಇಟ್ಟ ದಿನಾಂಕ - 01-01-2012
ಬಡ್ಡಿಯ ದರ - 8.00%	ಬಡ್ಡಿಯ ದರ - 8.00%
ಎಫ್‌ಡಿ ಅವಧಿ - 150 ದಿನಗಳು	ಎಫ್‌ಡಿ ಅವಧಿ - 150 ದಿನಗಳು
ಎಫ್‌ಡಿ ಪಕ್ಕವಾಗುವ ದಿನಾಂಕ - 31-05-2010	ಎಫ್‌ಡಿ ಪಕ್ಕವಾಗುವ ದಿನಾಂಕ - 30-05-2012
ಕೊಡಲಾಗುವ ಬಡ್ಡಿ - $100000 * 150 * 8\% / 365 = 3287.67/-$	ಕೊಡಲಾಗುವ ಬಡ್ಡಿ - $100000 * 150 * 8\% / 366 = 3278.69/-$

ನಿಶ್ಚಿತಾವಧಿಯ ರೇವಣಿಯನ್ನು ಸಮಯಪೂರ್ವದಲ್ಲಿ ನಗದೀಕರಿಸಿಕೊಂಡಲ್ಲಿ ದಂಡ

ಬ್ಯಾಂಕಿನ ನಿಶ್ಚಿತಾವಧಿ ರೇವಣಿ ಖಾತೆಗಳ ನಿಯಮ ಹಾಗೂ ಷರತ್ತುಗಳಿಗನುಗುಣವಾಗಿ ಸ್ವೀಪ್-ಇನ್ ಮತ್ತು ಭಾಗಶಃ ನಗದೀಕರಣವನ್ನೊಳಗೊಂಡು ನಿಶ್ಚಿತಾವಧಿ ರೇವಣಿಯ ಸಮಯ ಪೂರ್ವ ನಗದೀಕರಣಕ್ಕಾಗಿ 1% ದರವನ್ನು ಬ್ಯಾಂಕು ನಿಗದಿಪಡಿಸಿರುತ್ತದೆ. ಇದು 24 ಜನವರಿ 2011 ರಂದು ಜಾರಿಗೆ ಬರುವಂತೆ ಅನ್ವಯಿಸಲಾಗುತ್ತದೆ.

ಉಳಿತಾಯ ಖಾತೆಯ ಬಡ್ಡಿ ದರದಲ್ಲಿ ಬದಲಾವಣೆ

- ಉಳಿತಾಯ ಖಾತೆಯ ಬಡ್ಡಿ ದರವನ್ನು ವರ್ಷಕ್ಕೆ 4.00% ದಷ್ಟು ಕೊಡಲಾಗುವುದು.
- ಇದನ್ನು ಖಾತೆಯಲ್ಲಿ ದಿನದ ಕೊನೆಯಲ್ಲಿ ಕಾಯ್ದುಕೊಳ್ಳಲಾಗುವ ದೈನಂದಿ ಶಿಲ್ಕಿನ ಮೇಲೆ ಲೆಕ್ಕ ಹಾಕಲಾಗುವುದು.



ಎಚ್‌ಡಿ ಎಫ್‌ಸಿ ಬ್ಯಾಂಕ್

ನಾವು ನಿಮ್ಮ ವಿಶ್ವವನ್ನು ಅರಿತಿದ್ದೇವೆ